

ಷೇರು ಮಾರುಕಟ್ಟೆಯಲ್ಲಿ ರಿಸ್ಕ್‌ಗಳೂ ಇವೆ, ಲಾಭವೂ ಇದೆ. ದೀರ್ಘಕಾಲದ ಹೂಡಿಕೆಗೆ ಒತ್ತು ನೀಡಬೇಕು. ಮಾರುಕಟ್ಟೆಯಲ್ಲಿ ಏನು ಬೇಕಾದರೂ ಆಗಲಿ. ಕಂಪನಿಯ ಪರ್ಫಾರ್ಮೆನ್ಸ್ ಮೇಲೆ ಹೂಡಿಕೆ ಮಾಡಬೇಕು. ನೀವು ಕನಿಷ್ಠ ಏಳೆಂಟು ವರ್ಷ ಕಾಯಬಹುದು ಅನ್ನೋದಾದರೆ, ಸ್ಟಾಕ್ ಮಾರ್ಕೆಟ್‌ನಲ್ಲಿ ದೀರ್ಘಾವಧಿ ಹೂಡಿಕೆ ಮೂಲಕ ಲಾಭ ಗಳಿಸಬಹುದು. ರಿಸ್ಕ್ ಮ್ಯಾನೇಜ್‌ಮೆಂಟ್ ನಿಮಗೆ ಗೊತ್ತಿಲ್ಲ ಅನ್ನುವುದಾದರೆ, ಮ್ಯೂಚುವಲ್ ಫಂಡ್‌ಗಳು ಬೆಸ್ಟ್.

ವಾರ್ಷಿಕ ಶೇ. 10ರ ಬಡ್ಡಿ ದರದಲ್ಲಿ 10 ಸಾವಿರ ರೂಪಾಯಿ ಉಳಿತಾಯ ಮಾಡಿದರೆ, 15 ವರ್ಷಗಳಲ್ಲಿ ಅದು ₹ 42 ಲಕ್ಷ ಆಗುತ್ತದೆ. ಆದರೆ 5 ವರ್ಷ ಮೊದಲೇ ಆರಂಭಿಸಿದರೆ ನಿಮ್ಮ ಬಂಡವಾಳವು ₹ 76 ಲಕ್ಷಕ್ಕೆ ಏರುತ್ತದೆ. ಸಣ್ಣ ಮೊತ್ತವನ್ನು ದೊಡ್ಡ ಮೊತ್ತವಾಗಿ ರೂಪಿಸಲು ಚಿಕ್ಕ ವಯಸ್ಸಿನಲ್ಲಿಯೇ ಹೂಡಿಕೆ ಶುರು ಮಾಡಬೇಕು. ಪಿಪಿಎಫ್, ಎನ್‌ಪಿಎಸ್, ಸಿಪ್ ಮೂಲಕ ಮ್ಯೂಚುವಲ್ ಫಂಡ್‌ಗಳಲ್ಲಿ ಹಣ ತೊಡಗಿಸಿ ಬದುಕನ್ನು ರಿಸ್ಕ್‌ಗಳಿಂದ ಮುಕ್ತಗೊಳಿಸಬಹುದು.

ಸ್ಟಾಕ್ ಮಾರ್ಕೆಟ್ ಅನ್ನುವ ಜೂಜು!

ಅಮೆರಿಕದ ಪ್ರಖ್ಯಾತ ಹೂಡಿಕೆದಾರ ವಾರೆನ್ ಬಫೆಟ್ ಅವರು ತಮ್ಮ 11ನೇ ವಯಸ್ಸಿನಲ್ಲೇ ಷೇರುಪೇಟಿಯಲ್ಲಿ ಹೂಡಿಕೆ ಆರಂಭಿಸಿದ್ದರು! ಸ್ಟಾಕ್ ಮಾರುಕಟ್ಟೆಯಲ್ಲಿ ಕೈ ಸುಟ್ಟುಕೊಂಡವರು, ಸಾಕಷ್ಟು ಸಂಪಾದಿಸಿದವರು ಇಬ್ಬರೂ ಇದ್ದಾರೆ.

2020ರ ಆರಂಭದಲ್ಲಿ ಸೆನೆಕ್ಸ್ 43,000ಕ್ಕೆ ಜಗಿದಿತ್ತು. ಆಮೇಲೆ 25,000ಕ್ಕೆ ಬಿತ್ತು. ಬಳಿಕ 49,000ಕ್ಕೆ ಪುಟಿದದ್ದಿತು. ಈಗ 60,000 ದಾಟಿದೆ. ಈ ಪ್ರಮಾಣದಲ್ಲಿ ಷೇರು ಮಾರುಕಟ್ಟೆ ತ್ವರಿತವಾಗಿ ಜಿಗಿಯುವ ಬಗ್ಗೆ ಯಾರೂ ಊಹಿಸಿರಲಿಲ್ಲ. ಬದಲಿಗೆ ಕೋವಿಡ್ ಬಿಕ್ಕಟ್ಟು ತೀವ್ರಗೊಂಡು ಸೆನೆಕ್ಸ್ 18,000ಕ್ಕೆ ಬೀಳುತ್ತದೆ ಎನ್ನುವ ಭೀತಿ ಇತ್ತು. ಸೆನೆಕ್ಸ್ ಏರಿಕೆಯಿಂದ ಒಂದು ವರ್ಷದಲ್ಲಿಯೇ ಕೆಲವರಿಗೆ ಶೇ. 100ರಷ್ಟು ರಿಟರ್ನ್ಸ್ ಸಿಕ್ಕಿದೆ.

ಆದರೆ, ಸೆನೆಕ್ಸ್ ನೋಡಿ ಸ್ಟಾಕ್ ಮಾರ್ಕೆಟ್ ಅನ್ನು ನಂಬಬಾರದು. ಮಾರುಕಟ್ಟೆಯ ಏರಿಳಿತಗಳು ಸುಲಭಕ್ಕೆ ಅರ್ಥವಾಗುವುದಿಲ್ಲ. ಮಾರುಕಟ್ಟೆ ಕುಸಿಯಲಿ, ಜಿಗಿಯಲಿ - ಅದನ್ನು ಸರಿಯಾಗಿ ಬಳಸಿಕೊಳ್ಳುವ ಜಾಣ್ಮೆ ಹೂಡಿಕೆದಾರರಲ್ಲಿ ಇರಬೇಕು. ಬಾಂಬೆ ಸ್ಟಾಕ್‌ನಲ್ಲಿ 5 ಸಾವಿರ ಕಂಪನಿಗಳು ಲಿಸ್ಟ್ ಆಗಿವೆ. ಪ್ರಮುಖ 30 ಕಂಪನಿಗಳು ಮಾತ್ರ ಸೆನೆಕ್ಸ್‌ನಲ್ಲಿವೆ.

